

ಡಾ ಶಾಮನೂರು ಶಿವಶಂಕರಪ್ಪ ಜನ ಕಲ್ಯಾಣ ಟ್ರಸ್ಟ್ ದಾವಣಗೆರೆ ವಿದ್ಯಾರ್ಥಿ ವೇತನ 2020-21

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು

1. ಈ ವಿದ್ಯಾರ್ಥಿ ವೇತನವು ಕರ್ನಾಟಕದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ
2. ವಿದ್ಯಾರ್ಥಿಯ ಪೋಷಕರ ಕುಟುಂಬದ ಒಟ್ಟು ವಾರ್ಷಿಕ ಆದಾಯ ಒಂದು ಲಕ್ಷ (100000) ರೂಪಾಯಿಯ ಒಳಗೆ ಇರಬೇಕು
3. ವಿದ್ಯಾರ್ಥಿಯು ಕರ್ನಾಟಕದ ಪ್ರತಿಷ್ಠಿತ ಕಾಲೇಜಿನಲ್ಲಿ, ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಮಾನ್ಯತೆ ಪಡೆದ ಕೋರ್ಸುಗಳಲ್ಲಿ ಪೂರ್ಣ ಪ್ರಮಾಣದ (Regular course) ಅವಧಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.
4. ಅರೆಕಾಲಿಕ (Correspondence) ಕೋರ್ಸು ಒದ್ದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ
5. ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರೂ ಬ್ಯಾಂಕಿನಲ್ಲಿ ತಮ್ಮ ಬ್ಯಾಂಕ್ ಅಕೌಂಟ್ ಹೊಂದಿರಬೇಕು
6. ಶೇಕಡಾವುರು ಅಂಕಗಳಿಗೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳ ಮಾಹಿತಿಯು ಈ ಕೆಳಗಿನಂತಿದೆ

Sl. No.	COURSES	CUT OFF %
1	PUC , MBBS	90% (For e.g. If student is studying PUC his 10th/SSLC score should be More than 90%)
2	DIPLOMA, BSC, BCOM, BE, BVSC	85% (For e.g. If student is studying BSC his PUC score should be More than 85%)
3	BCA, BBM/BBA, BA, BDS, BPHARMA, MA, MSC, MCOM, B.Ed. CA	80% (For e.g. If student is studying BDS his PUC score should be More than 80%)

7. ವಿದ್ಯಾರ್ಥಿಯು ಸಲ್ಲಿಸಿದ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಹತೆಗಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುವುದು.

ಆನ್ ಲೈನ್ ಅರ್ಜಿ ಭರ್ತಿಗೆ ಸಂಬಂಧಿಸಿದ ಸೂಚನೆಗಳು ಕೆಳಗಿನಂತಿವೆ

೧. ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯು www.ssjanakalyantrust.org ವೆಬ್ ಸೈಟ್ ಸಂಪರ್ಕಿಸಬೇಕು
೨. ಈ ವೆಬ್ ಸೈಟ್ ನಲ್ಲಿ ಸ್ಕಾಲರ್‌ಶಿಪ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
೩. ಆನ್ ಲೈನ್ ಅರ್ಜಿ ಭರ್ತಿಗೆ ಸಂಬಂಧಿಸಿದ ಸೂಚನೆಗಳನ್ನು ಓದಬೇಕು. ನಂತರ ಅಪ್ಲೈ ನೌ ಲಿಂಕ್ ಮೇಲೆ ಕ್ಲಿಕ್‌ಸಬೇಕು.
೪. ಅರ್ಜಿದಾರರು ಅರ್ಜಿಯನ್ನು ತುಂಬುವ ಮೊದಲು ಶೇಕಡಾವುರು ಅಂಕಗಳಿಗೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳ ಮಾಹಿತಿಯನ್ನು ಓದಬೇಕು.
೫. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಬ್ಯಾಂಕಿಂಗ್ ಸೌಲಭ್ಯ ಇರುವ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಮತ್ತು ಅವರು ತಮ್ಮ ಆನ್ ಲೈನ್ ಅರ್ಜಿಯಲ್ಲಿ ಈ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ವಿದ್ಯಾರ್ಥಿಗಳು ಅವರ ಪೋಷಕರು ಅಥವಾ ಸಂಬಂಧಿಗಳ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸಬಾರದು. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲಾಗುವುದು.

ನೊಂದಾಯಿಸುವ ಕುರಿತು (SIGN UP)

ವಿದ್ಯಾರ್ಥಿಯು ಮೊದಲ ಸಲ ಲಾಗಿನ್ ಮಾಡಲು, ತಮ್ಮ ಹೆಸರು, ಇ-ಮೈಲ್ ವಿಳಾಸ, ಮೊಬೈಲ್ ಸಂಖ್ಯೆ, ಅಧಾರ್ ಸಂಖ್ಯೆಯನ್ನು ನಮೂದಿಸಿ ನೊಂದಾಯಿಸಬೇಕು (SIGN UP) ಮಾಡಬೇಕು.

ಲಾಗಿನ್ ಮಾಡುವ ಕುರಿತು (SIGN IN)

ನೊಂದಾಯಿಸಿದ ನಂತರ ವಿದ್ಯಾರ್ಥಿಯು ಇ-ಮೈಲ್ ವಿಳಾಸಕ್ಕೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಬಂದಿರುವುದನ್ನು ಖಚಿತಪಡಿಸಿಕೊಂಡು ಈ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಉಪಯೋಗಿಸಿಕೊಂಡು ವಿದ್ಯಾರ್ಥಿಯು ಲಾಗಿನ್ ಮಾಡಬೇಕು.

ಅರ್ಜಿ ತುಂಬಲು ಸೂಚನೆ

ಲಾಗಿನ್ ನಂತರ ಆನ್ ಲೈನ್ ಅರ್ಜಿಯಲ್ಲಿ ನಾಲ್ಕು ವಿಭಾಗಗಳಿರುತ್ತವೆ.

ಪ್ರತಿ ವಿಭಾಗದ ಕಾಲಮ್ ಗಳಲ್ಲಿ ನಿಗದಿತ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿಮಾಡಬೇಕು ಭರ್ತಿಮಾಡಿದ ನಂತರ ಅರ್ಜಿಯನ್ನು (PREVIOUS) ಮತ್ತು (NEXT) ಬಟನ್ ಗಳ ಸಹಾಯದಿಂದ ಪುನಹ ಪರಿಷ್ಕರಣೆಗೆ (EDIT) ಒಳ ಪಡಿಸಬಹುದು (RE CHECK)

ಪರಿಷ್ಕರಣೆಯ (EDIT) ನಂತರ ಅರ್ಜಿಯನ್ನು ಸಬ್ಮಿಟ್ ಮಾಡಿ ಅದರ ಮುದ್ರಿತ ಪ್ರತಿಯನ್ನು ತೆಗೆದು (PRINT OUT) ವಿದ್ಯಾರ್ಥಿಯು ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ ಅಂಟಿಸಿ ಸಹಿ ಮಾಡಬೇಕು ಮತ್ತು ತಮ್ಮ ತಂದೆ / ತಾಯಿ ಅಥವಾ ಪೋಷಕರ ಸಹಿ ಮತ್ತು ತಾವು ವಿಭಾಗಭ್ಯಾಸ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರ / ನಿರ್ದೇಶಕರ / ಇಲಾಖಾ ಮುಖ್ಯಸ್ಥರ ಸೀಲ್ ಮತ್ತು ಸಹಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಮುದ್ರಿತ ಪ್ರತಿಯನ್ನು (PRINT OUT) ಪೋರ್ಟೊ ಮತ್ತು ಸಹಿ ತೆಗೆದುಕೊಂಡ ನಂತರ ಅದರ ಸ್ಕ್ಯಾನ್ ಕಾಪಿಯನ್ನು ಇತರ ದಾಖಲಾತಿಗಳೊಂದಿಗೆ ನಿಮಗೆ ನೀಡಿರುವ ಲಾಗಿನ್ ನಲ್ಲಿ ಅಪ್ ಲೋಡ್ ಮಾಡಬೇಕು.

ಅಪ್ ಲೋಡ್ ಮಾಡಿ ಪೈನಲ್ ಸಬ್ಮಿಟ್ ಬಟನ್ ಒತ್ತಬೇಕು. ಪೈನಲ್ ಸಬ್ಮಿಟ್ ಮಾಡಿದ ನಂತರ ಪುನಹ ಪರಿಷ್ಕರಣೆಗೆ (EDIT) ಅವಕಾಶವಿರುವುದಿಲ್ಲ.

ಅಗತ್ಯವಾಗಿ ಅಪ್ಲೋಡ್ ಮಾಡಬೇಕಾದ ದಾಖಲಾತಿಗಳು

ಅರ್ಜಿದಾರರು ಮುದ್ರಿತ ಅರ್ಜಿಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬೇಕು
೧. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಮುದ್ರಿಸಿದ ಪ್ರತಿಯ ಸಹಿ ಮಾಡಿಸಿ ಸ್ಕ್ಯಾನ್ ಮಾಡಿದ ಪ್ರತಿ.

೨. ವಿದ್ಯಾರ್ಥಿಯ ಅಧಾರ ಕಾರ್ಡ್ ಪ್ರತಿ.

೩. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯದ ಪ್ರತಿ. (Income Certificate)

೪. ವಿದ್ಯಾರ್ಥಿಯ ಎಸ್. ಎಸ್. ಎಲ್. ಸಿ / ೧೦ನೇ ತರಗತಿಯ, ಮತ್ತು ಎರಡನೆಯ ಪಿಯುಸಿ/12ರ ಅಂಕ ಪಟ್ಟಿಯ ನಕಲು ಪ್ರತಿ.

೫. ವಿದ್ಯಾ ಸಂಸ್ಥೆ ಅಥವಾ ಕಾಲೇಜಿನಲ್ಲಿ ದಾಖಲಾತಿ ಅಥವಾ ಪ್ರವೇಶ ಪಡೆದು ಹಣ ಕಟ್ಟಿದ ರಸೀದಿಯ ನಕಲು ಪ್ರತಿ.

೬. ವಿದ್ಯಾರ್ಥಿಯ ಫೋಟೋ ಇರುವ, ಬ್ಯಾಂಕು ಖಾತೆ ಸಂಖ್ಯೆ ಮತ್ತು IFSC ಕೋಡ್ ತೋರಿಸುವ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ.

ಗಮನಿಸಿ:

ಆನ್ ಲೈನ್ ಅಪ್ಲಿಕೇಶನ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ನಮ್ಮ ಇ-ಮೈಲ್ ವಿಳಾಸ drssjkt@gmail.com ಮೂಲಕ ಉತ್ತರಿಸಲಾಗುವುದು.